



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೧೨, ಜನವರಿ, ೨೦೨೨ (ಪುಷ್ಯ, ೨೨, ಶಕವರ್ಷ, ೧೯೪೩) BENGALURU, WEDNESDAY, 12, JANUARY, 2022 (PUSHYA, 22, SHAKAVARSHA, 1943)	ನಂ. ೪೦ No. 40
-----------------------	--	------------------

## ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು

ಅಧಿಸೂಚನೆ

ನಂ:ಚು(2)ವಿವ:41/2021-22

ದಿನಾಂಕ:12/01/2022

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಚು(2)/ವಿವ/41/2021-22, ದಿನಾಂಕ:13/12/2021 ರ ಪ್ರಕಾರ ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕಿನ ಕೆಳಕಂಡ ಅನುಬಂಧದ ಅಂಕಣ(2)ರಲ್ಲಿ ಕಂಡ ಗ್ರಾಮ ಪಂಚಾಯಿತಿಗೆ ಅಂಕಣ(3)ರಲ್ಲಿ ಕಂಡ ಕ್ಷೇತ್ರದಿಂದ ಚುನಾಯಿತ ಸದಸ್ಯರನ್ನು ತುಂಬಲು ಉಪ ಚುನಾವಣೆಯನ್ನು ದಿನಾಂಕ: 27/12/2021 ರಂದು ನಡೆಸಲಾಗಿದ್ದು, ಈ ಚುನಾವಣಾ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 5 ಉಪ ಪ್ರಕರಣ 8ರಲ್ಲಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ ನಿಯಮ 76ರ ಪ್ರಕಾರ ಜಿಲ್ಲಾಧಿಕಾರಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ, ಭಾ.ಆ.ಸೇ, ಆದ ನಾನು ಕೆಳಕಾಣಿಸಿದ ಗ್ರಾಮ ಪಂಚಾಯಿತಿಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಗೆ ನಮೂದಿಸಿದಂತೆ ಪ್ರಕಟಿಸಿರುತ್ತೇನೆ.

### ಅನುಬಂಧ

ಕ್ರ. ಸಂ.	ಗ್ರಾಮ ಪಂಚಾಯಿತಿಕ್ರಮ ಸಂಖ್ಯೆ ಮತ್ತು ಹೆಸರು	ಗ್ರಾಮ ಪಂಚಾಯಿತಿಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಕ್ಷೇತ್ರಕ್ಕೆ ನಿಗದಿಪಡಿಸಿದ ಸ್ಥಾನಗಳು	ಮೀಸಲಾತಿ ಸ್ಥಾನಗಳು	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ
1	2	3	4	5	6
1	18-ಮೈದಾಳ	09- ಪಂಡಿತನಹಳ್ಳಿ(1)	1	ಸಾಮಾನ್ಯ	ಪುಟ್ಟರಾಜು.H ಬಿನ್ ಲೇಟ್ ಹನುಮಯ್ಯ, ಪಂಡಿತನಹಳ್ಳಿ, ಹಿರೇಹಳ್ಳಿ ಅಂಚೆ,

(೧)

					ಊರ್ಡಿಗೆರೆ ಹೋಬಳಿ, ತುಮಕೂರುತಾಲ್ಲೂಕು ಮತ್ತು ಜಿಲ್ಲೆ.
2	25-ಹರಳೂರು	04-ಕೆ.ಗೊಲ್ಲಹಳ್ಳಿ	1	ಅನುಸೂಚಿತ ಜಾತಿ	ಬಿ.ಕೆಂಪಯ್ಯ ಬಿನ್ ಬುಡ್ಡಯ್ಯ, ಕೊಟ್ಟಿಗೆಗೊಲ್ಲಹಳ್ಳಿ, ಕೊಟ್ಟಿಗೆಗೊಲ್ಲಹಳ್ಳಿ ಅಟ್ ಅಂಚೆ, ಗೂಳೂರು ಹೋಬಳಿ, ತುಮಕೂರುತಾಲ್ಲೂಕು ಮತ್ತು ಜಿಲ್ಲೆ.
3	11- ದೊಡ್ಡನಾರವಂಗಲ	02-ಗೌಡಿಹಳ್ಳಿ	1	ಸಾಮಾನ್ಯ	ಮಹಾಲಿಂಗಯ್ಯ ಬಿನ್ ಮರಿಯಪ್ಪ, ಗೌಡಿಹಳ್ಳಿ ಗೊಲ್ಲರಹಳ್ಳಿ, ದೊಡ್ಡನಾರವಂಗಲ ಪೋಸ್ಟ್, ಬೆಳ್ಳಾವಿ ಹೋಬಳಿ, ತುಮಕೂರುತಾಲ್ಲೂಕು ಮತ್ತು ಜಿಲ್ಲೆ.

(ವೈ ಎಸ್ ಪಾಟೀಲ)  
ಜಿಲ್ಲಾಧಿಕಾರಿ,  
ತುಮಕೂರು ಜಿಲ್ಲೆ